



GS-437

113567

II Semester B.Com. Examination, May/June - 2019
(CBCS) (Fresh+Repeaters) (2014-15 and onwards)

COMMERCE

2.3 : Advanced Financial Accounting

Time : 3 Hours

Max. Marks : 70

Instruction : Answers should be written completely in English or in Kannada.

ವಿಭಾಗ - ಎ / SECTION - A

ಕೆಳಗಿನ ಯಾವುದಾದರೂ ಐದು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ ಎರಡು ಅಂಕಗಳು. **5x2=10**

Answer **any five** sub-questions. Each sub-question carries **2** marks.

1. (a) ಯಾವಾಗ ಸರಾಸರಿ ಷರತ್ತು ಅನ್ವಯಿಸುತ್ತದೆ ?
(b) ಹೆಚ್ಚುವರಿ ದಲ್ಲಾಳ ಎಂದರೇನು ?
(c) ಜಂಟಿ ವ್ಯವಹಾರಿಕೆ ಹಾಗೂ ಸರಕು ಕಳಸುವಿಕೆ ನಡುವಿನ ಯಾವುದಾದರೂ ಎರಡು ವ್ಯತ್ಯಾಸಗಳನ್ನು ಬರೆಯಿರಿ.
(d) ಶಾಖೆ ಖಾತೆಗಳ ಯಾವುದಾದರೂ ಎರಡು ಉದ್ದೇಶಗಳನ್ನು ಹೆಸರಿಸಿ.
(e) ಇಲಾಖೆಯ ಖಾತೆಗಳು ಎಂದರೇನು ?
(f) ಸರಕುಗಳನ್ನು ಮಾರಾಟ ಬೆಲೆಯ ಮೇಲೆ 30% ಹೆಚ್ಚುವರಿ ದರದಲ್ಲ ರವಾನಿಸಿದೆ. ಈ ಸರಕುಗಳ ವೆಚ್ಚ ₹ 80,000, ಇದ್ದರೆ ಸರಕುಗಳ ವೆಚ್ಚ ಪಟ್ಟಿ ಬೆಲೆಯಲ್ಲಿ ಸೇರಿರುವ ಹೇರಿಕೆ (load) ಎಷ್ಟು ಎಂಬುದನ್ನು ಕಂಡುಹಿಡಿಯಿರಿ.
(g) ಪುನರಾವರ್ತಿತವಲ್ಲದ ವೆಚ್ಚಗಳು ಎಂದರೇನು ?
(a) When does average clause is applicable ?
(b) What is over-riding commission ?
(c) Write any two differences between Joint venture and consignment.
(d) Mention any two objectives of Branch accounts.
(e) What are departmental accounts ?
(f) Find out loading which is 30% of invoice of the goods when the cost of the goods sold is ₹ 80,000.
(g) What are non-recurring expenses ?

P.T.O.



ವಿಭಾಗ - ಬಿ / SECTION - B

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಆರು ಅಂಕಗಳು.

3x6=18

Answer **any three** questions. Each question carries **6** marks.

2. ದಿನಾಂಕ 30.9.2018 ರಂದು ಬಾಂಬೆ ಸ್ಪೋರ್ಟ್ಸ್ ಹೌಸ್‌ನ ಆವರಣದಲ್ಲಿ ಬೆಂಕಿ ತಗುಲಿತು. ಕೆಳಕಂಡ ವಿವರಗಳಿಂದ ವಿಮಾ ಕಂಪನಿಯೊಂದಿಗಿನ ಕ್ಲೇಮ್‌ನ್ನು ಕಂಡುಹಿಡಿಯಿರಿ. ಕಂಪನಿಯ ಕೊನೆಯ ಖಾತೆಗಳನ್ನು 31.12.2017 ರಂದು ತಯಾರಿಸಲಾಯಿತು.

ದಾಸ್ತಾನು 31.12.2017 ರಂದು	₹ 2,40,000
ಇತರೆ ಖರ್ಚುಗಳು 31.12.2017	₹ 6,40,000
ಇತರೆ ಖರ್ಚುಗಳು 30.09.2018	₹ 4,80,000
ಖರ್ಚುಗಳಿಂದ ಸ್ವೀಕರಿಸಿದ ಹಣ	₹ 23,00,000
1.1.2018 ರಿಂದ 30.9.2018 ರವರೆಗೆ ಖರೀದಿ	₹ 20,00,000
ಮಾರಾಟದ ಒಟ್ಟು ಲಾಭದ ದರ	25%

A fire occurred in the premises of Bombay Sports House on 30.9.2018. From the following particulars ascertain the claims to be lodged. The last account of company were prepared on 31.12.2017.

Stock on 31.12.2017	₹ 2,40,000
Sundry Debtors on 31.12.2017	₹ 6,40,000
Sundry Debtors on 30.09.2018	₹ 4,80,000
Cash received from debtors	₹ 23,00,000
Purchases from 1.1.2018 to 30.9.2018	₹ 20,00,000
Rate of gross profit on sales	25%

3. ಬೆಂಗಳೂರಿನ ಪಂಕಜ್‌ರವರು ಪ್ರತಿಯೊಂದು ಕೆ.ಜಿ. ಪದಾರ್ಥಕ್ಕೆ ₹ 20 ರಂತೆ 2000 ಕೆ.ಜಿ. ಪದಾರ್ಥಗಳನ್ನು ಹೈದರಾಬಾದ್‌ನ ರಂಗ ರವರಿಗೆ ಸರಕು ಕಳುಹಿಸಿರುತ್ತಾರೆ. ಪಂಕಜ್‌ರವರು ₹ 1,000 ಸರಕು ಶುಲ್ಕ, ಸಾರಿಗೆ ₹ 450 ಮತ್ತು ವಿಮೆಗಾಗಿ ₹ 150 ವ್ಯಯಿಸುತ್ತಾರೆ. ಸಾರಿಗೆ ಸಮಯದಲ್ಲಿ $\frac{1}{4}$ ಪದಾರ್ಥಗಳು ಅಪಘಾತದಲ್ಲಿ ಹಾಳಾದವು ಮತ್ತು ವಿಮೆ ಕಂಪನಿಯವರು ₹ 5,000 ಗಳ ಕ್ಲೇಮ್ ನೀಡಲು ಒಪ್ಪಿರುತ್ತಾರೆ. ಸರಕು ಪಡೆದವರು 1400 ಕೆ.ಜಿ. ಪದಾರ್ಥಗಳನ್ನು ಪ್ರತಿ ಕೆಜಿಗೆ ₹ 40 ರಂತೆ ಮಾರಾಟ ಮಾಡಿದ್ದಾರೆ ಮತ್ತು ಅವರು ವ್ಯಯಿಸಿದ ವೆಚ್ಚ ಸರಕನ್ನು ಇಳಿಸುವಿಕೆಗಾಗಿ ₹ 400, ಉಗ್ರಾಣ ಬಾಡಿಗೆ ₹ 1,000 ಮತ್ತು ಮಾರಾಟ ವೆಚ್ಚ ₹ 600 ಆಗಿರುತ್ತದೆ. ಅಂತಿಮ ದಾಸ್ತಾನುಗಳ ಮೌಲ್ಯ ಕಂಡುಹಿಡಿಯಿರಿ.

Mr. Pankaj of Bangalore consigned 2000 kg goods costing ₹ 20 per kg to Mr. Ranga of Hyderabad on consignment basis. Pankaj paid freight ₹ 1,000, cartage ₹ 450 and insurance ₹ 150. On the way $\frac{1}{4}$ of the consignment was lost by accident and insurance admitted the claim to the extent of ₹ 5,000. The consignee sold 1400 kgs at ₹ 40 per kg and incurred the following expenses. Unloading charges ₹ 400, godown rent ₹ 1,000 and selling expenses ₹ 600. Calculate the value of unsold stock.



4. A ಮತ್ತು B ಸರ್ಕಾರಕ್ಕೆ ಒಂದು ಸಾಕ್ಷ್ಯಚಿತ್ರವನ್ನು ತಯಾರಿಸಲು ಜಂಟಿ ಸಹಭಾಗಿತ್ವಕ್ಕೆ ಪ್ರವೇಶಿಸಿದ್ದಾರೆ. ಸರ್ಕಾರವು ₹ 3,00,000 ಗಳನ್ನು ನೀಡಲು ಒಪ್ಪಿದೆ. A ಮತ್ತು B ಕ್ರಮವಾಗಿ ₹ 30,000 ಮತ್ತು ₹ 45,000 ವನ್ನು ತೊಡಗಿಸಿರುತ್ತಾರೆ. ಈ ಮೊತ್ತವನ್ನು ಜಂಟಿ ಬ್ಯಾಂಕ್ ಖಾತೆಗೆ ಪಾವತಿಸಲಾಗಿದೆ. ಜಂಟಿ ಬ್ಯಾಂಕ್ ಖಾತೆಯಿಂದ ಮಾಡಲಾದ ಪಾವತಿಗಳು ಯಾವುವೆಂದರೆ :

ಸಲಕರಣೆಗಳ ಖರೀದಿ	₹ 18,000
ಸಲಕರಣೆಗಳ ಬಾಡಿಗೆ	₹ 15,000
ವೇತನಗಳು	₹ 1,35,000
ವಸ್ತುಗಳು	₹ 30,000
ಇತರೆ ಖರ್ಚುಗಳು	₹ 15,000

A ರವರು ₹ 6,000 ಗಳನ್ನು ಪರವಾನಗಿ ಶುಲ್ಕಕ್ಕೆ ನೀಡಿದ್ದಾರೆ ಪೂರ್ಣಗೊಂಡ ನಂತರ ಸರ್ಕಾರವು ಒಪ್ಪಿಕೊಂಡಿರುವ ಹಣವನ್ನು ನೀಡಿದೆ. ₹ 6,000 ಗಳ ಮೌಲ್ಯದ ಸಲಕರಣೆಗಳನ್ನು B ರವರು ತೆಗೆದುಕೊಂಡಿದ್ದಾರೆ. ಜಂಟಿ ಉದ್ಯಮಕ್ಕಾಗಿ ಪ್ರತ್ಯೇಕ ಪುಸ್ತಕಗಳನ್ನು ತಯಾರಿಸಿದೆ. ಅದರ ಲಾಭವನ್ನು 2 : 3 ರ ಅನುಪಾತದಲ್ಲಿ ವಿಂಗಡಿಸಲಾಗಿದೆ. ಜಂಟಿ ಉದ್ಯಮ ಖಾತೆ ಮತ್ತು ಜಂಟಿ ವ್ಯವಹಾರಸ್ಥರ ಖಾತೆಯನ್ನು ತಯಾರಿಸಿ.

A and B entered into Joint venture to produce a documentary film for the government. The government agrees to pay ₹ 3,00,000. A contributes ₹ 30,000 and B contributes ₹ 45,000. These amounts are paid into the Joint Bank account. Payments made out of Joint bank account were :

Purchase of equipments	₹ 18,000
Hire of equipments	₹ 15,000
Wages	₹ 1,35,000
Materials	₹ 30,000
Other expenses	₹ 15,000

A paid ₹ 6,000 as licensing fees. On completion government paid the agreed amount. The equipments were taken over by B at a valuation of ₹ 6,000. Separate books were maintained for Joint Venture whose profits were divided in the ratio of 2 : 3. Prepare Joint Venture account and co-venturer's capital account.



5. X ಕಂಪೆನಿಯು ತನ್ನ ಕೇಂದ್ರ ಕಛೇರಿಯನ್ನು ಬಾಂಬೆಯಲ್ಲಿ ಹಾಗೂ ಶಾಖೆಯನ್ನು ಬೆಂಗಳೂರಿನಲ್ಲಿ ಹೊಂದಿದೆ. ದಿನಾಂಕ 31.3.2019 ರಂದು ಮುಕ್ತಾಯವಾಗುವ ವರ್ಷಕ್ಕೆ ಬೆಂಗಳೂರು ಶಾಖೆಯ ವಿವರಗಳನ್ನು ನಿಮಗೆ ನೀಡಲಾಗಿದೆ.

ದಿನಾಂಕ 1.4.2018 ರಂದು ಶಾಖೆಯ ದಾಸ್ತಾನು	₹ 48,900
ದಿನಾಂಕ 1.4.2018 ರಂದು ಶಾಖಾ ಜಿಲ್ಲೆ ನಗದು	₹ 165
ಶಾಖೆಗೆ ಕಳುಹಿಸಿದ ಸರಕಿನ ಬೆಲೆ	₹ 68,400
ಶಾಖೆಯಿಂದ ಹಿಂತಿರುಗಿಸಿದ ಸರಕಿನ ಬೆಲೆ	₹ 5,850
ಶಾಖೆಯ ನಗದು ಮಾರಾಟ	₹ 1,07,850

ಶಾಖೆಯ ಖರ್ಚುಗಳಿಗಾಗಿ ಹಣ ರವಾನಿಸಿದ್ದು :

ಸಂಬಳಗಳು	19,200	
ಬಾಡಿಗೆ	4,500	
ಜಿಲ್ಲೆ ಹಣ	<u>3,900</u>	₹ 27,600

ದಿನಾಂಕ : 31.3.2019 ರಂದು ಶಾಖೆಯ ದಾಸ್ತಾನು ₹ 55,650

ದಿನಾಂಕ : 31.3.2019 ರಂದು ಶಾಖಾ ಜಿಲ್ಲೆ ನಗದು ₹ 120

ಕೇಂದ್ರ ಕಛೇರಿಯ ಪುಸ್ತಕದಲ್ಲಿ ಶಾಖೆಯ ಖಾತೆಯನ್ನು ತಯಾರಿಸಿ.

X Ltd with its H.O. in Bombay has a branch at Bangalore. You are given the following particulars relating to Bangalore branch for the year ended 31.3.2019.

Stock on 1.4.2018	₹ 48,900
Petty cash at Branch on 1.4.2018	₹ 165
Goods sent to branch	₹ 68,400
Goods returned by the branch	₹ 5,850
Cash sales at branch	₹ 1,07,850

Cash sent to branch for expenses :

Salaries	19,200	
Rent	4,500	
Petty cash	<u>3,900</u>	₹ 27,600

Stock at branch on 31.3.2019 ₹ 55,650

Petty cash at branch on 31.3.2019 ₹ 120

Prepare branch account in the books of H.O.



6. ಬಾಲು ಟ್ರೇಡರ್ಸ್‌ರವರ ಕೆಳಗಿನ ವಿವರಗಳಿಂದ ವಿಭಾಗೀಯ ವ್ಯವಹಾರ ಖಾತೆ ಮತ್ತು ಲಾಭ-ನಷ್ಟ ಖಾತೆಯನ್ನು ತಯಾರಿಸಿ.

ವಿವರಗಳು	ವಿಭಾಗ-A	ವಿಭಾಗ-B
ಆರಂಭಿಕ ದಾಸ್ತಾನು	10,000	16,000
ಖರೀದಿ	40,000	32,000
ಮಾರಾಟ	90,000	60,000
ಕೂಲಿ	6,000	4,000
ಮುಕ್ತಾಯದ ದಾಸ್ತಾನು	24,000	20,000
ಇತರೆ ಖರ್ಚುಗಳು :		
ಕಛೇರಿ ಸಂಬಳಗಳು		24,000
ಬಾಡಿಗೆ		16,000
ರಿಯಾಯಿತಿ ನೀಡಿದ್ದು		9,000
ರಿಯಾಯಿತಿ ಪಡೆದಿದ್ದು		1,440

ಕಛೇರಿ ಸಿಬ್ಬಂದಿಯ ನೇಮಕಾತಿ : ವಿಭಾಗ - A - 10 ಜನರು, ವಿಭಾಗ- B - 5 ಜನರು

ಸ್ಥಳದ ಬಳಕೆ : ವಿಭಾಗ - A - 100 ಚ.ಅಡಿ, ವಿಭಾಗ-B - 60 ಚ.ಅಡಿ

From the following particulars of Balu traders, prepare departmental trading and profit and loss account.

Particulars	Dept A	Dept B
Opening stock	10,000	16,000
Purchases	40,000	32,000
Sales	90,000	60,000
Wages	6,000	4,000
Closing stock	24,000	20,000
Other expenses :		
Office Salaries		24,000
Rent		16,000
Discount allowed		9,000
Discount earned		1,440

Office staff appointed : Dept A - 10 persons, Dept B - 5 persons

Area occupied : Dept A - 100 sq. ft. Dept B - 60 sq. ft.



ವಿಭಾಗ - ಸಿ / SECTION - C

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಹದಿನಾಲ್ಕು ಅಂಕಗಳು.

14x3=42

Answer **any three** of the following. Each question carries **14** marks.

7. ದಿನಾಂಕ 1.4.2019 ರಂದು X ನಿಯಮಿತ ಕಂಪನಿಯ ಆವರಣದಲ್ಲಿ ಬೆಂಕಿ ಸಂಭವಿಸಿದೆ ಮತ್ತು ಸರಕು ನಾಶವಾಯಿತು. ಬೆಂಕಿಯಿಂದ ರಕ್ಷಿಸಲ್ಪಟ್ಟ ಸರಕಿನ ಮೌಲ್ಯ ₹ 56,000 ಬೆಂಕಿಯಿಂದ ಉಂಟಾಗಬಹುದಾದ ನಷ್ಟವನ್ನು ತಪ್ಪಿಸಲು ₹ 3,42,000 ಗಳ ಬೆಂಕಿ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಲಾಗಿದೆ. ಕೆಳಗಿನ ವಿವರಗಳಿಂದ ವಿಮಾ ಹಕ್ಕಿನ ಮೊತ್ತವನ್ನು ಕಂಡುಹಿಡಿಯಿರಿ.

	₹.
1 ಜನವರಿ 2018 ರಂದು ದಾಸ್ತಾನು	2,88,000
31 ಡಿಸೆಂಬರ್ 2018 ರಂದು ದಾಸ್ತಾನು	4,84,000
2018 ರ ಅವಧಿಯಲ್ಲಿ ಪಾವತಿಸಿದ ಕೂಲಿ	2,00,000
ದಿನಾಂಕ 1.1.2019 ರಿಂದ 1.4.2019 ರ ವರೆಗೆ ಪಾವತಿಸಿದ ಕೂಲಿ	36,000
2018 ರ ಅವಧಿಯಲ್ಲಿ ಖರೀದಿ	18,76,000
2018 ರ ಅವಧಿಯಲ್ಲಿ ಮಾರಾಟ	23,70,000
ದಿನಾಂಕ 1.1.2019 ರಿಂದ 1.4.2019 ರ ವರೆಗಿನ ಖರೀದಿ	3,64,000
ದಿನಾಂಕ 1.1.2019 ರಿಂದ 1.4.2019 ರ ವರೆಗಿನ ಮಾರಾಟ	4,80,000

ದಿನಾಂಕ 21.12.2018 ರಂದು ಕೂಡ ಬೆಂಕಿ ಸಂಭವಿಸಿ ₹ 1,00,000 ವೆಚ್ಚದ ಸರಕು ಹಾನಿಯಾಯಿತು. ದಾಸ್ತಾನುಗಳನ್ನು ವೆಚ್ಚ ಬೆಲೆಗಿಂತ ಶೇಕಡಾ 10 ರಷ್ಟು ಕಡಿಮೆ ಬೆಲೆಯಲ್ಲಿ ಮೌಲ್ಯ ಮಾಡುವ ವಾಡಿಕೆ ಕಂಪನಿಯಲ್ಲಿದೆ ಆದರೆ ಹಠಾತ್ ಈ ಅಭ್ಯಾಸವನ್ನು ಬದಲಾಯಿಸಿ ದಿನಾಂಕ 31.12.2018 ರ ದಾಸ್ತಾನನ್ನು ವೆಚ್ಚ ಬೆಲೆಗಿಂತ ಶೇಕಡಾ 10 ರಷ್ಟು ಹೆಚ್ಚಿನ ಬೆಲೆಯಲ್ಲಿ ಮೌಲ್ಯ ಮಾಡಲಾಗಿದೆ.

A fire occurred in the premises of X Ltd on 1.4.2019 and stock was destroyed. The stock salvaged was ₹ 56,000. A fire insurance policy for ₹ 3,42,000 was taken to cover loss of stock by fire. Find out the amount of claim from the following particulars.

	₹
Stock on 1.1.2018	2,88,000
Stock on 31.12.2018	4,84,000
Wages paid during 2018	2,00,000
Wages paid during 1.1.2019 to 1.4.2019	36,000
Purchases for the year 2018	18,76,000
Sales for the year 2018	23,70,000
Purchases from 1.1.2019 to 1.4.2019	3,64,000
Sales from 1.1.2019 to 1.4.2019	4,80,000

Fire also brokeout on 21.12.2018 and destroyed the stock of the cost of ₹ 1,00,000. These was practice in the concern to value the stock at cost less 10% but all of a sudden this practice was changed and stock on 31.12.2018 was valued at cost plus 10%.



8. ಬೆಂಗಳೂರಿನ ಚಂದನ್ ಮತ್ತು ಕಂಪನಿಯು ದಿನಾಂಕ 15.3.2018 ರಂದು 50 ಪೆಟ್ಟಿಗೆ ಗಾಜಿನ ಸಾಮಾನುಗಳನ್ನು ₹ 40,000 ವೆಚ್ಚದಲ್ಲಿ ರೆಡ್ಡಿ ಮತ್ತು ಕಂಪನಿ ಚೆನ್ನೈರವರಿಗೆ ಶೇಕಡ 5 ರಷ್ಟು ದಲ್ಲಾಳಿಗೆ ಮಾರಾಟ ಮಾಡಲಾಗಿದೆ. ಚಂದನ್‌ರವರು ಸರಕು ಸಾಗಾಣಿಕೆಗೆ ₹ 540 ನ್ನು ವ್ಯಯಿಸಿರುತ್ತಾರೆ. ರೆಡ್ಡಿ ಮತ್ತು ಕಂಪನಿಯವರು ದಿನಾಂಕ 20.3.2019 ರಂದು ರವಾನಿಸಿದ ಸರಕನ್ನು ಪಡೆದಿರುತ್ತಾರೆ ಮತ್ತು ಅವರು ತೆರವುಗೊಳಿಸುವ ವೆಚ್ಚ ₹ 235 ಇತರೆ ವೆಚ್ಚ ₹ 60, ಸಾರಿಗೆ ₹ 100 ಮತ್ತು ಉಗ್ರಾಣದ ಬಾಡಿಗೆ ₹ 100 ಪಾವತಿಸಿರುತ್ತಾರೆ. ರೆಡ್ಡಿ ಮತ್ತು ಕಂಪನಿಯವರು ಮಾಡಿದ ಮಾರಾಟದ ವಿವರಗಳು ಕೆಳಗಿನಂತಿವೆ :

15 ಪೆಟ್ಟಿಗೆಗಳು ಪ್ರತಿಯೊಂದಕ್ಕೆ ₹ 1,000

25 ಪೆಟ್ಟಿಗೆಗಳು ಪ್ರತಿಯೊಂದಕ್ಕೆ ₹ 1,200 ಹಾಗೂ

10 ಪೆಟ್ಟಿಗೆಗಳು ಪ್ರತಿಯೊಂದಕ್ಕೆ ₹ 1,100 ರಂತೆ ಮಾರಾಟ ಮಾಡಲಾಗಿದೆ.

ದಿನಾಂಕ 21.6.2018 ರಂದು ರೆಡ್ಡಿ ಮತ್ತು ಕಂಪನಿಯು ₹ 10,000 ಗಳ ಡ್ರಾಫ್ಟ್‌ನ್ನು ಚಂದನ್‌ರವರಿಗೆ ಕಳುಹಿಸಿದ್ದಾರೆ. ದಿನಾಂಕ 1.7.2018 ರಂದು ರೆಡ್ಡಿ ಮತ್ತು ಕಂಪನಿಯವರು ಆಕೌಂಟ್ ಸೇಲ್ಸ್ ಜೊತೆಗೆ ಬಾಕಿ ಹಣವನ್ನು ವಿನಿಮಯದ ಬಿಲ್‌ನ್ನು ರವಾನಿಸಿದ್ದಾರೆ.

ಮೇಲಿನ ವ್ಯವಹಾರಗಳನ್ನು ನಮೂದಿಸಲು ಕನ್ಸೈನರ್ ಪುಸ್ತಕದಲ್ಲಿ ರೋಜು ದಾಖಲೆ ನಮೂದಿಸಿ.

M/s Chandan and Co. of Bangalore consigned on 15.3.2018 50 cases of glassware costing ₹ 40,000 to Reddy and Co. of Chennai for a sale on commission at 5% on gross sale proceeds. The consignor paid freight and carriage amounting to ₹ 540. The goods arrived at Chennai on 20.3.2019 and Reddy and company paid clearing charges ₹ 235, Sundry charges ₹ 60, carriage ₹ 100 and godown charges ₹ 100.

The goods were sold by Reddy and Company as under :

15 cases at ₹ 1,000 each, 25 cases at ₹ 1,200 each and 10 cases at ₹ 1,100 each. On 21.6.2018 Reddy Co. sent a draft for ₹ 10,000 to Chandan and Co. on account on 1.7.2018 Reddy and company forwarded on account sales together with bill of exchange for the balance.

Give Journal entries in the books of consigner to record the above transactions.



9. A ಮತ್ತು B ರವರು ಜಂಟಿ ವ್ಯವಹಾರಕ್ಕೆ ಪ್ರವೇಶಿಸಿದ್ದಾರೆ ಮತ್ತು ಲಾಭ-ನಷ್ಟಗಳನ್ನು 3 : 2 ರ ಅನುಪಾತದಲ್ಲಿ ಹಂಚಿಕೊಳ್ಳಲು ಒಪ್ಪಿಕೊಂಡಿದ್ದಾರೆ. A ರವರು ಮಂಡ್ಯದಿಂದ ಮರವನ್ನು ಖರೀದಿಸಿ ಬೆಂಗಳೂರಿನಲ್ಲಿರುವ B ರವರಿಗೆ ರವಾನಿಸಿದ್ದಾರೆ. A ರವರು ₹ 20,000 ಬೆಲೆಯುಳ್ಳ ಮರವನ್ನು ಖರೀದಿಸಿದ್ದಾರೆ ಮತ್ತು ₹ 2,000 ಖರ್ಚನ್ನು ಪಾವತಿಸಿದ್ದಾರೆ. B ರವರು ರವಾನಿಸಿದ ಸರಕುಗಳನ್ನು ಪಡೆದಿದ್ದಾರೆ ಮತ್ತು ತಕ್ಷಣ ₹ 16,000 ಗಳ ಡ್ರಾಫ್ಟ್‌ಗೆ ಒಪ್ಪಿಕೊಂಡಿದ್ದಾರೆ ಮತ್ತು A ರವರು ಹುಂಡಿಯನ್ನು ₹ 15,700 ಗಳಿಗೆ ಸೋಡಿ ಮಾಡಿರುತ್ತಾರೆ. B ರವರು ಮರವನ್ನು ₹ 32,000 ಕ್ಕೆ ಮಾರಾಟ ಮಾಡಿದ್ದಾರೆ ಮತ್ತು ₹ 750 ನ್ನು ಬೆಂಕಿ ವಿಮೆಗೆ ಹಾಗೂ ₹ 600 ಗಳನ್ನು ಇತರೆ ಖರ್ಚುಗಳಾಗಿ ವ್ಯಯಿಸಿದ್ದಾರೆ. ಒಪ್ಪಂದದ ಪ್ರಕಾರ B ರವರು ಮಾರಾಟದ ಮೇಲೆ 5% ರಷ್ಟು ಕಮಿಷನ್ ಪಡೆಯಲು ಅರ್ಹರಾಗಿರುತ್ತಾರೆ.

ಯಾವುದೇ ಪ್ರತ್ಯೇಕ ಪುಸ್ತಕಗಳನ್ನು ಹೊಂದಿಲ್ಲದಿರುವಾಗ A ಮತ್ತು B ರ ಲೆಡ್ಜರ್ ಖಾತೆಗಳನ್ನು ಬರೆಯಿರಿ.

A and B entered into a Joint Venture sharing profits in the ratio of 3 : 2. A is to purchase Timber in Mandya and forwarded it to B in Bangalore. A purchases Timber worth ₹ 20,000 and pays ₹ 2,000 as expenses. B received the consignment and immediately accepted A's draft for ₹ 16,000. A gets discounted for ₹ 15,700. B sold the Timber for ₹ 32,000. He had to spend ₹ 750 for fire insurance and ₹ 600 for other expenses. Under the agreement he is entitled to a commission of 5% on sales.

Prepare ledger accounts in the books of A and B when no separate set of books is maintained.



10. ಮಂಗಳೂರಿನಲ್ಲಿರುವ ರಮೇಶ್ ಟ್ರೇಡರ್ಸ್‌ರವರು ತನ್ನ ಬೆಂಗಳೂರು ಶಾಖೆಗೆ ಸರಕುಗಳನ್ನು ವೆಚ್ಚದ ಮೇಲೆ 20% ಮಾರಾಟ ಬೆಲೆಯಲ್ಲಿ ರವಾನಿಸಲ್ಪಡುತ್ತವೆ. ಶಾಖೆಯು ಪ್ರತಿದಿನದ ನಗದು ಸಂಗ್ರಹಣೆಯನ್ನು ಕೇಂದ್ರ ಕಛೇರಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲು ತಿಳಿಸಿದೆ ಮತ್ತು ಶಾಖೆಯ ಎಲ್ಲಾ ವೆಚ್ಚಗಳನ್ನು ಕೇಂದ್ರ ಕಛೇರಿಯು (ಚಿಲ್ಲರೆ ಖರ್ಚನ್ನು ಹೊರತು ಪಡಿಸಿ ಅದನ್ನು ಶಾಖಾ ವ್ಯವಸ್ಥಾಪಕರು ವ್ಯಯಿಸುತ್ತಾರೆ) ನೇರವಾಗಿ ಪಾವತಿಸುತ್ತದೆ. ಈ ಕೆಳಗೆ ಕೊಟ್ಟಿರುವ ವಿವರಗಳಿಂದ ಬೆಂಗಳೂರು ಶಾಖೆಯ ಖಾತೆಯನ್ನು ಲಾಭ-ನಷ್ಟ ತಿಳಿಯಲು ಕೇಂದ್ರ ಕಛೇರಿಯ ಲೆಕ್ಕ ಪುಸ್ತಕದಲ್ಲಿ ಬರೆಯಿರಿ.

ದಾಸ್ತಾನು 1.1.2018 ರಂದು (IP)	30,000
ಚಿಲ್ಲರೆ ಹಣ 1.1.2018 ರಂದು	600
ಶಾಖಾ ಋಣಿಗಳು 1.1.2018 ರಂದು	17,000
ಪಿರೋಪಕರಣಗಳು 1.1.2018 ರಂದು	4,000
ನಗದು ಮಾರಾಟ	1,12,000
ಒಟ್ಟು ಮಾರಾಟ	1,76,000
ಶಾಖೆಯು ಋಣಿಗಳಿಂದ ಸ್ವೀಕರಿಸಿದ ನಗದು	57,000
ಶಾಖೆಗೆ ಮಾರಾಟ ಬೆಲೆಯಲ್ಲಿ ಸರಕು ರವಾನಿಸಿದ್ದು	1,60,000
ನೀಡಿದ ರಿಯಾಯಿತಿ	500
ಚಿಲ್ಲರೆ ಖರ್ಚುಗಳು	720
ಶಾಖೆಯು ಸರಕುಗಳನ್ನು ಹಿಂತಿರುಗಿಸಿದ್ದು	2,000
ದಿನಾಂಕ 31.12.2018 ನೀಡಬೇಕಾದ ಸಂಬಳ	800
ಕೇಂದ್ರ ಕಛೇರಿಯು ಖರ್ಚುಗಳಿಗೆ ರವಾನಿಸಿದ್ದು :	
ಬಾಡಿಗೆಗಾಗಿ	4,800
ಸಂಬಳಕ್ಕಾಗಿ	<u>8,400</u>
	13,200
ಪಿರೋಪಕರಣಗಳನ್ನು ದಿನಾಂಕ 1.7.2018 ರಂದು ಖರೀದಿಸಿದ್ದು	3,200
ದಾಸ್ತಾನು 31.12.2018 (IP)	24,000
ಸ್ವೀಕಾರಾರ್ಹ ಬಿಲ್ಲುಗಳು 31.12.2018 ರಂದು	4,000
ಪಿರೋಪಕರಣಗಳ ಮಾರಾಟ 1.7.2018 ರಂದು	1,800
(ಮಾರಾಟದ ದಿನಾಂಕದಲ್ಲಿ ಅದರ ಪುಸ್ತಕ ಬೆಲೆ ₹ 1,900)	
ಶಾಖಾ ಪಿರೋಪಕರಣದ ಮೇಲೆ 10% ಸವಕಳಿ ಒದಗಿಸಿ.	



Ramesh traders Mangalore invoiced the goods to their Bangalore branch at 20% profit on Sale. Branch advised to deposit cash every day to H.O. account and all payments are made by HO except petty expenses which are met by the branch manager. From the following particulars prepare branch account to ascertain profit or loss of the branch.

Stock on 1.1.2018 (Invoice price)	30,000	
Petty cash on 1.1.2018	600	
Debtors on 1.1.2018	17,000	
Furniture on 1.1.2018	4,000	
Cash sales	1,12,000	
Total sales	1,76,000	
Cash from debtors	57,000	
Goods sent to branch	1,60,000	
Discount allowed	500	
Petty expenses	720	
Goods returned by branch	2,000	
Salary due on 31.12.2018	800	
Payments made by H.O. :		
For Rent	4,800	
For Salary	<u>8,400</u>	13,200
Furniture bought on 1.7.2018	3,200	
Stock on 31.12.2018 (Invoice price)	24,000	
Bills receivables on 31.12.2018	4,000	
Sales of furniture on 1.7.2018		
(Book value on the date of sale ₹ 1,900)	1,800	
Depreciate furniture at 10%.		



11. ಕೆಳಗಿನ ವಿವರಗಳಿಂದ ದಿನಾಂಕ 31.12.2018 ರಂದು ಮುಕ್ತಾಯವಾಗುವ ವರ್ಷದ ವಿಭಾಗೀಯ ವ್ಯವಹಾರ ಮತ್ತು ಲಾಭ-ನಷ್ಟ ಖಾತೆಯನ್ನು ತಯಾರಿಸಿ.

	ವಿಭಾಗ-A	ವಿಭಾಗ-B	ಒಟ್ಟು
ಆರಂಭಿಕ ದಾಸ್ತಾನು	28,000	24,000	52,000
ಖರೀದಿಗಳು	1,50,200	1,39,600	2,89,800
ಮಾರಾಟ	2,00,000	1,60,000	3,60,000
ಹೊರಗಡೆಗೆ ಹಿಂತಿರುಗಿಸಿರುವುದು	2,200	1,600	3,800
ಸಂಬಳ	18,000	17,000	35,000
ಸಾಮಾನ್ಯ ಸಂಬಳ			23,200
ಬಾಡಿಗೆ ಮತ್ತು ದರಗಳು			12,000
ಜಾಹೀರಾತು			16,200
ವಿಮೆ			2,000
ಹೊರ ಸಾಗಾಣಿಕೆ			10,800
ನೀಡಿದ ರಿಯಾಯಿತಿ			3,600
ಗಳಿಸಿದ ರಿಯಾಯಿತಿ			2,860
ಆಕೌಂಟೆನ್ಸಿ ಶುಲ್ಕಗಳು			1,000
ಒಳಸಾಗಾಣಿಕೆ			5,720

ಹೆಚ್ಚಿನ ಮಾಹಿತಿಗಳು :

- (1) ₹ 10,000 ಬೆಲೆಯುಳ್ಳ ಸರಕುಗಳನ್ನು ವಿಭಾಗ - A ಯಿಂದ B ಗೆ ವರ್ಗಾಯಿಸಿರುವುದು ನಮೂದಿಸಲಾಗಿಲ್ಲ.
- (2) ಸಾಮಾನ್ಯ ಸಂಬಳವನ್ನು ಎರಡು ವಿಭಾಗಗಳಿಗೂ ಸಮನಾಗಿ ಹಂಚಬೇಕು.
- (3) ಬಳಸಿದ ಜಾಗದ ವಿಸ್ತೀರ್ಣದ ಅನುಪಾತ 3 : 2.
- (4) ವಿಮೆ ಕಂತು ಮತ್ತು ಆಕೌಂಟೆನ್ಸಿ ಶುಲ್ಕಗಳನ್ನು ಯಾವುದೇ ವಿಭಾಗಕ್ಕೆ ಸರಿಯಾಗಿ ಹಂಚಲಾಗುವುದಿಲ್ಲ.
- (5) ಮುಕ್ತಾಯದ ದಾಸ್ತಾನು ವಿಭಾಗ - A ₹ 32,000 ಮತ್ತು ವಿಭಾಗ - B ₹ 34,000 ಆಗಿರುತ್ತದೆ.



From the following particulars, prepare the departmental trading and profit and loss account for the year ending 31.12.2018.

	Dept A	Dept B	Total
Opening stock	28,000	24,000	52,000
Purchases	1,50,200	1,39,600	2,89,800
Sales	2,00,000	1,60,000	3,60,000
Returns outward	2,200	1,600	3,800
Salaries	18,000	17,000	35,000
General salaries			23,200
Rent and rates			12,000
Advertising			16,200
Insurance			2,000
Carriage outwards			10,800
Discount allowed			3,600
Discount earned			2,860
Accountancy charges			1,000
Carriage inwards			5,720

Additional information :

- (1) Goods transferred from Dept. A to Dept. B worth ₹ 10,000 were not recorded.
- (2) General Salaries are to be allocated equally.
- (3) The area occupied is in the ratio of 3 : 2.
- (4) Insurance premium and accountancy charges cannot be allocated conveniently to any departments.
- (5) Closing stock of Dept. A was ₹ 32,000 and that of Dept. B ₹ 34,000.